



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part -III	ಬೆಂಗಳೂರು, ಬುಧವಾರ, ೦೩, ಫೆಬ್ರವರಿ, ೨೦೨೧ (ಮಾಘ, ೧೪, ಶಕವರ್ಷ, ೧೯೪೨) BENGALURU, WEDNESDAY, 03, FEBRUARY, 2021 (Magha, 14, SHAKAVARSHA, 1942)	ನಂ. ೧೬೭ No. 167
----------------------	---	--------------------

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ಮಿನಿವಿಧಾನಸೌಧ, ತುಮಕೂರು-572 101

ನಂ. ಚು(2)ವಿವ/69(ಗುಬ್ಬಿ)/2020-21

ದಿನಾಂಕ:03-02-2021

## ತಿದ್ದುಪಡಿ ಅಧಿಸೂಚನೆ

ವಿಷಯ : ಗುಬ್ಬಿ ತಾಲ್ಲೂಕು ಗ್ರಾಮಪಂಚಾಯಿತಿಗಳ ಚುನಾಯಿತ ಸದಸ್ಯರ ಹೆಸರುಗಳನ್ನು ಅಧಿಸೂಚಿಸುವ ಬಗ್ಗೆ.

ಉಲ್ಲೇಖ : 1) ಈ ಕಛೇರಿ ಸಮಸಂಖ್ಯೆ ಅಧಿಸೂಚನೆ ದಿನಾಂಕ 11.01.2021.  
2) ತಹಶೀಲ್ದಾರ್, ಗುಬ್ಬಿ ತಾಲ್ಲೂಕು ಇವರ ಪತ್ರ ನಂ.ಚು(2)ವಿವ 10/2020-21, ದಿನಾಂಕ 02.02.2021.

\*\*\*\*\*

ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಚು(2)ವಿವ/69/2020-21, ದಿನಾಂಕ: 11-12-2020 ರ ಪ್ರಕಾರ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಕ್ಷೇತ್ರಗಳಿಂದ ಚುನಾಯಿತ ಸದಸ್ಯರನ್ನು ತುಂಬಲು ಚುನಾವಣೆಯನ್ನು ನಡೆಸಲಾಗಿದ್ದು, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರ ಉಪಪ್ರಕರಣ 8 ರಂತೆ ಗುಬ್ಬಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಉಲ್ಲೇಖ(1)ರ ಅಧಿಸೂಚನೆಯಂತೆ ಪ್ರಕಟಿಸಲಾಗಿತ್ತು.

ಆದರೆ, ಸದರಿ ಅಧಿಸೂಚನೆಯಲ್ಲಿ 10-ಬಿದರೆ ಗ್ರಾಮಪಂಚಾಯಿತಿಯ 06-ಗುಡ್ಡದಹಳ್ಳಿ ಕ್ಷೇತ್ರದ ಸಾಮಾನ್ಯ ಮಹಿಳೆ ಸ್ಥಾನದಿಂದ ಆಯ್ಕೆಯಾಗಿದ್ದ ಶ್ರೀಮತಿ ರೇಣುಕಮ್ಮ ಕೋಂ ರಾಮಕೃಷ್ಣಯ್ಯ ಇವರ ಹೆಸರು ತಾಂತ್ರಿಕ ಕಾರಣದಿಂದ ಕೈಬಿಟ್ಟಿದ್ದು, ಇವರ ಹೆಸರನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಸೇರ್ಪಡೆ ಮಾಡಿಕೊಡಲು ಉಲ್ಲೇಖ(2)ರ ಪತ್ರದಲ್ಲಿ ತಹಶೀಲ್ದಾರ್, ಗುಬ್ಬಿ ತಾಲ್ಲೂಕುರವರು ಕೋರಿದ್ದರ ಮೇರೆಗೆ, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರ ಉಪಪ್ರಕರಣ 8 ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ ನಿಯಮ 76ರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಭಾ.ಆ.ಸೇ., ಆದ ನಾನು

ಗುಬ್ಬಿ ತಾಲ್ಲೂಕಿನ 10-ಬಿದರೆ ಗ್ರಾಮಪಂಚಾಯತಿಯ 06-ಗುಡ್ಡದಹಳ್ಳಿ ಕ್ಷೇತ್ರದ ಸಾಮಾನ್ಯ ಮಹಿಳೆ ಸ್ಥಾನದಿಂದ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಗೆ ನಮೂದಿಸಿರುವಂತೆ ಪ್ರಕಟಿಸಿರುತ್ತೇನೆ.

(ಡಾ: ಕೆ. ರಾಕೇಶ್ ಕುಮಾರ್)  
ಜಿಲ್ಲಾಧಿಕಾರಿ,  
ತುಮಕೂರು ಜಿಲ್ಲೆ.

ಕ್ರ. ಸಂ	ಗ್ರಾಮ ಪಂಚಾಯತಿ ಕ್ರಮ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಹೆಸರು	ಕ್ಷೇತ್ರಕ್ಕೆ ನಿಗದಿಪಡಿಸಿದ ಸ್ಥಾನಗಳು	ಮೀಸಲಾತಿ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ
1	2	3	4	5	6
1	10-ಬಿದರೆ	06-ಗುಡ್ಡದಹಳ್ಳಿ	2	ಸಾಮಾನ್ಯ ಮಹಿಳೆ	ಶ್ರೀಮತಿ ರೇಣುಕಮ್ಮ ಕೋಂ ರಾಮಕೃಷ್ಣಯ್ಯ, ಗುಡ್ಡದಹಳ್ಳಿ, ಬಿದರೆ ಅಂಚೆ, ಚೇಳೂರು ಹೋಬಳಿ, ಗುಬ್ಬಿ ತಾಲ್ಲೂಕು

(ಡಾ: ಕೆ. ರಾಕೇಶ್ ಕುಮಾರ್)  
ಜಿಲ್ಲಾಧಿಕಾರಿ,  
ತುಮಕೂರು ಜಿಲ್ಲೆ.